

ಕರ್ನಾಟಕ ಪ್ರೋಫೆಸ್‌ಶಿಲ್ಡ್ ಪರೀಕ್ಷೆ ಮಂಡಳಿ
2021-22 ಶಾಲೆ ಮಾದರಿ ಪ್ರಶ್ನೆಗಳಿಗೆ ಬತ್ತರಾಶಿ
ವಿಷಯ: ನಾರೀತ.

ಶ್ರೀ. ಎ. ಇ. ಬಾಬುಪ್ಪಾರ್ ಹಿನ್ನೆಲೆ
ಬಿಂದು ಸಂ. ಪ್ರ. ಮಾಣಿಕ್ಯಾಲಯ
ಮಾದ್ಯಮಿಕ ವಿಭಾಗ
ಬೆಳ್ಳಿದ್ದ ಬಾರೀಂಥಾನಿ
ಅಃ ಹಾಕ್ಕೆಲಿ ಜಿ: ಬೆಂಗಾಲಿ
೯೫೩೪೯೫೮೪೩

- ① A. $\frac{a_1}{a_2} \neq \frac{b_1}{b_2}$
- ② D. -7
- ③ B. ವಾಸ್ತವ ಮತ್ತು ಶಮ
- ④ B. $\sqrt{2}$
- ⑤ C. $\sqrt{x^2+y^2}$
- ⑥ D. 3 ಮಾರ್ಪಾಠ = ಬಹುಲಕ + 2 ಸರಾಸರಿ
- ⑦ C. ಎರಡು ಶಮಾಭಾಗಗೂ ತ್ರಿಭುಜನಿಷ್ಟು
- ⑧ A. ಅಂತರಿಕ್ಷ ಭ್ರಂತಿ
- ⑨ $s_4 - s_{4-1} = a_4$
 $20 - 12 = a_7$

$$\boxed{8 = a_7}$$
- ⑩ “ ೦ ಪ್ರಾಣಿ ”
- ⑪ $= \sin^2 \theta + \cos^2 \theta + 1$
 $= 1 + 1$
 $= 2$
- ⑫ $P(x, y) = \left(\frac{m_1 x_2 + m_2 x_1}{m_1 + m_2}, \frac{m_1 y_2 + m_2 y_1}{m_1 + m_2} \right)$
- ⑬ ಹೈಥಾರ್ನೆರ್ಸ್ ಪ್ರಮೇಯ: “ ಒಂದು ಲಂಬಕೋನ ತ್ರಿಭುಜದಲ್ಲಿ ನಿರ್ದಿಷ್ಟ ಮೀರಣ ವರದಿ ಉದ್ದೇಶದ್ವಾರಾ ಬಾಹುಗಳ ವರದಾಳಿ ಮೊತ್ತಕ್ಕೆ ಶಮಾನಗಿರುತ್ತದೆ ”
- ⑭ ಚೃತ್ಯಾರ್ಕಂಶ $AB = \frac{\theta}{360} 2\pi r$
 $= \frac{90}{360} \times \frac{1}{2} \times \frac{22}{7} \times 7 = 11 \text{ cm} //$

$$\textcircled{15} \quad \text{ಕರ್ತೃತಿನ ಕ್ಷೇತ್ರफಲ} = \frac{1}{3} \pi r^2 h$$

$$\textcircled{16} \quad \text{ಸ್ಥಾಪಿತ ಮೊಳ್ಳೆ ವಿಕ್ರಿಣಾ} = 4\pi r^2 \\ = 4 \times \frac{22}{7} \times 7 \times 7 \\ = 616 \text{ cm}^2$$

$$\textcircled{17} \quad 2x + y = 3 \quad \dots \textcircled{1} \\ 4x - y = 9 \quad \dots \textcircled{2}$$

$$\begin{array}{rcl} \text{ಘ } \textcircled{1} \text{ & } \textcircled{2} \text{ ನಂತರ} \\ + \begin{array}{l} 4x - y = 9 \\ 2x + y = 3 \\ \hline 6x = 12 \end{array} \end{array} \quad \boxed{x = 2}$$

$$\left. \begin{array}{l} 2x + y = 3 \quad (\text{ಘ } \textcircled{1} \text{ ನಂತರ}) \\ 2(2) + y = 3 \\ 4 + y = 3 \\ y = -1 \end{array} \right\}$$

OR

$$a_1 = 2 \quad b_1 = 3 \quad c_1 = -1 \\ a_2 = 5 \quad b_2 = 6 \quad c_2 = -2$$

$$\frac{a_1}{a_2} = \frac{2}{5} \quad \frac{b_1}{b_2} = \frac{3}{6} = \frac{1}{2}$$

$$\text{ಇಲ್ಲ } \frac{a_1}{a_2} \neq \frac{b_1}{b_2}$$

\therefore ಸಮಾಂತರಣವನ್ನು ಶ್ರೀಯಿಸಿದಿರುವ ರೀಖಿನಿಗಳು ಹೀಗಳುತ್ತವೆ

$$\textcircled{18} \quad 6, 10, 14, \dots$$

$$a = 6 \quad d = 4 \quad n = 15 \quad a_{15} = ?$$

$$a_n = a + (n-1)d$$

$$\begin{aligned} a_{15} &= 6 + (15-1)4 \\ &= 6 + (14)4 \\ &= 6 + 56 \end{aligned}$$

$$\boxed{a_{15} = 62}$$

$$⑯ 3+6+9+\dots$$

$$a=3 \quad d=3 \quad n=15 \quad S_{15}=?$$

$$\begin{aligned} S_n &= \frac{n}{2} [2a + (n-1)d] \\ &= \frac{15}{2} [2 \times 3 + (15-1)3] \\ &= \frac{15}{2} [6 + 42] \\ &= \frac{15}{2} [48] \end{aligned}$$

$$\boxed{S_{15} = 360}$$

OR

$$a=3 \quad d=4 \quad a_n=130$$

$$a_n = a + (n-1)d$$

$$130 = 3 + (n-1)4$$

$$130 = 3 + 4n - 4$$

$$130 = 4n - 1$$

$$131 = 4n$$

$$\frac{131}{4} = n$$

ಇಲ್ಲಿ ನ ಧನಾತ್ಮಕ ಸೂರಣಾಂಶವಲ್ಲಿ, ಶಿಫ್ಟ್‌ಎಂದು 130 ಇದು.
ಮೊತ್ತನ ಸಂಖ್ಯೆಯ ಪಕ್ಷದಲ್ಲಿ

$$⑰ 3x^2 - 2x - 3 = 0$$

$$a=3$$

$$b=-2$$

$$c=-3$$

$$x = \frac{-b \pm \sqrt{b^2 - 4ac}}{2a}$$

$$= \frac{-(-2) \pm \sqrt{(-2)^2 - 4(3)(-3)}}{2 \times 3}$$

$$= \frac{2 \pm \sqrt{4 + 36}}{6}$$

$$= \frac{2 \pm \sqrt{40}}{6}$$

$$= \frac{2 \pm 2\sqrt{10}}{6}$$

$$x = \frac{2+2\sqrt{10}}{6}$$

$$x = \frac{1+\sqrt{10}}{3}$$

$$x = \frac{2-2\sqrt{10}}{6}$$

$$x = \frac{1-\sqrt{10}}{3}$$

(21) $x^2 + 3x + 2 = 0$

$$a = 1 \quad b = 3 \quad c = 2$$

$$\begin{aligned} \text{ಶೈಕ್ಷಣಿಕ} &= b^2 - 4ac \\ &= 3^2 - 4(1)(2) \\ &= 9 - 8 \end{aligned}$$

$$\text{ಶೈಕ್ಷಣಿಕ} = 1$$

$\therefore b^2 - 4ac > 0$ ಇದ್ದಲ್ಲಿಂದ ಶರೀರಕರಣಕು ಅನ್ವಯಾದ
ವಾಸ್ತವ ಮೂಲ ಕೊಂಡಿರುತ್ತದೆ.


(22) $(x_1, y_1) = (3, 1)$

$$(x_2, y_2) = (6, 2)$$

$$\begin{aligned} d &= \sqrt{(x_2 - x_1)^2 + (y_2 - y_1)^2} \\ &= \sqrt{(6-3)^2 + (2-1)^2} \\ &= \sqrt{(3)^2 + (1)^2} \\ &= \sqrt{9+1} \end{aligned}$$

$$d = \sqrt{10} \text{ ಮೂಲಕಾಗಿ}$$

(23)



$$\frac{AC}{BC} = \frac{2}{3}$$

24) @ $\sin \theta = \frac{AB}{AC} = \frac{1}{\sqrt{5}}$

⑥ $\tan \theta = \frac{BC}{AB} = \frac{2}{1}$

25) “ಬಾಕ್ಕಿ ಇಂದು ವಿನಿಂದ ವೃತ್ತಕ್ಕೆ ಎಲ್ಲೆಡ ಸ್ಥಾಪಣೆಗೆ ಉದ್ದೇಶಿಸಿ
ರಮಾನಾರ್ಥಕ್ಕುವು”

ದತ್ತ: O ವೃತ್ತಕ್ಕೆಂದ್ರ, P ಬಾಕ್ಕಿ ಇಂದು
PA & PB ಸ್ಥಾಪಣೆಗೆ

ಸಾಧನೆಯು: AP = BP

ರಜನೆ: OA, OB & OP ಶೀಲಸ್ಥಿತಿ.

ಸಾರಾಂಶ: $\triangle OAP$ & $\triangle OBP$ ನಾಲ್ಕು

OA = OB (ಒಂದೇ ವೃತ್ತದ ತ್ರಿಭುಂಗಿ)


OP = OP (ಸಾಮಾನ್ಯ ಬಾಹು)

$\angle OAP = \angle OBP$ (ಸ್ಥಾಪಣೆಯಿನಾಲ್ಕು, ಎಲ್ಲೆಡ ತ್ರಿಭುಂಗಿ ಸ್ಥಾಪಣೆ
ಲಂಬವಾರ್ತಾತ್ಮಕ)

$\triangle OAP \cong \triangle OBP$ (ಲಂ. ವಿ. ಬಾ ಶಿಫ್ಲಾಂತಿಂದ)

$\therefore AP = BP$ (ಸಹದರಮಾ ತ್ರಿಭುಂಗಿದ ಹೊರ್ಹಾಳ ಬಾಹು)

ಆರ್ಥಿಕೆಯ ಸಾಧನಿದಿ.



26)

ವರ್ಗಾಂಶ	f _i	x _i	f _i x _i
10 - 30	2	20	40
30 - 50	6	40	240
50 - 70	10	60	600
70 - 90	2	80	160
	$\sum f_i = 20$		$\sum f_i x_i = 1040$

$$\begin{aligned}\bar{x} &= \frac{\sum f_i x_i}{\sum f_i} \\ &= \frac{1040}{20} \\ \bar{x} &= 52\end{aligned}$$

OR

$$l = 3 \quad f_0 = 6 \quad f_1 = 9 \quad f_2 = 2 \quad h = 2$$

$$\begin{aligned}
 \text{ಒಟ್ಟಾರ್ಥ} &= l + \left[\frac{f_1 - f_0}{2f_1 - f_0 - f_2} \right] \times h \\
 &= 3 + \left[\frac{9 - 6}{2 \times 9 - 6 - 2} \right] \times 2 \\
 &= 3 + \left[\frac{3}{18 - 6 - 2} \right] \times 2 \\
 &= 3 + \left[\frac{3}{10} \right] \times 2 \\
 &= 3 + \frac{6}{10} \\
 &= 3 + 0.6
 \end{aligned}$$

$$\text{ಒಟ್ಟಾರ್ಥ} = 3.6 \quad \cancel{\cancel{}}$$


$$\begin{aligned}
 (27) \quad &= 4 \sin 30^\circ + \tan 48^\circ \cdot \tan 42^\circ - 3 \tan 45^\circ \\
 &= 24 \times \frac{1}{2} + \tan 48^\circ \cdot \tan (90^\circ - 48^\circ) - 3 \times 1 \\
 &= 2 + \tan 48^\circ \cdot \cot 48^\circ - 3 \\
 &= 2 + \tan 48^\circ \cdot \frac{1}{\tan 48^\circ} - 3 \\
 &= 2 + 1 - 3 \\
 &= 0 \quad \cancel{\cancel{}}
 \end{aligned}$$

OR

$$\begin{aligned}
 &= 6 \cos 60^\circ - \sin 30^\circ + \sin^2 45^\circ + \cos^2 45^\circ \\
 &= 6 \times \frac{1}{2} - \frac{1}{2} + 1 \quad (\sin^2 \theta + \cos^2 \theta = 1) \\
 &= \frac{6}{2} - \frac{1}{2} + 1 \\
 &= \frac{6 - 1 + 2}{2} \\
 &= \frac{7}{2} \quad \cancel{\cancel{}}
 \end{aligned}$$

(28)

x ಅಡ್ಡ	y ಅಡ್ಡ
50	2
75	4
100	9
125	10
150	11
175	13
200	15

(29) ಹ. ಅನ್ನಕ

$$* l = 4 \text{ cm}$$

$$* 2\pi r_1 = 18$$

$$r_1 = \frac{18}{2\pi}$$

$$r_1 = \frac{9}{\pi} \text{ cm}$$

$$* 2\pi r_2 = 16$$

$$r_2 = \frac{16}{2\pi}$$

$$r_2 = \frac{8}{\pi} \text{ cm}$$

$$\begin{aligned}
 & \left[\text{ಅನ್ನಕದ ಕೂಟ} \atop \text{ಮೇಲೆ ವಿಸ್ತಿರಣೆ} \right] = \pi (r_1 + r_2) l \\
 & = \pi \left(\frac{9}{\pi} + \frac{8}{\pi} \right) 4 \\
 & = \pi \left(\frac{17}{\pi} \right)^4 \\
 & = \cancel{\pi} \left(\frac{17}{\pi} \right)^4 \\
 & = 17 \times 4 \\
 & = 68 \text{ cm}^2
 \end{aligned}$$

OR

$$\frac{\text{ಶಿಲಂಡರ}}{r = 3.5 \text{ cm}}$$

$$h = 10 \text{ cm}$$

ಅಧಿಕ್ಷೇಷಣೆ

$$r = 3.5 \text{ cm}$$

$$\begin{aligned}
 \text{ಖಚಿತ ಫ} &= \left(\text{ಶಿಲಂಡರನ} \right) + \left(\text{ಅಧಿಕ್ಷೇಷಣೆ} \right) \\
 &= \pi r^2 h + \frac{2}{3} \pi r^3 \\
 &= \pi r^2 \left(h + \frac{2}{3} r \right)
 \end{aligned}$$

$$= \frac{22}{7} \times \frac{35}{10} \times \frac{35}{10} \left(10 + \frac{2}{3} \times \frac{35}{10} \right)$$

$$= \frac{11 \times 35}{10} \left(10 + \frac{7}{3} \right)$$

$$\begin{aligned}
 &= \frac{11 \times 35}{10} \left(-\frac{37}{3} \right) \\
 &= \frac{14245}{10 \times 3} \\
 &= 474.83 \text{ cm}^3 //
 \end{aligned}$$

(30) ಒಕ್ಕಾರ್ಥಾನಾಂಶದ ಸಂಖ್ಯೆ $n = 7$

ಒಟ್ಟು ಪೊತ್ತು $S_7 = 700$

ಒಕ್ಕಾರ್ಥಾನಾಂಶದ ವ್ಯಾಲ್ಯೂಸ್ $d = -20$

$$S_7 = \frac{7}{2} [2a + (n-1)d]$$

$$700 = \frac{7}{2} [2a + (7-1)(-20)]$$

$$\frac{100}{700} \times \frac{7}{2} = 2a - 120$$

$$200 = 2a - 120$$

$$320 = 2a$$

$$\boxed{160 = a}$$

\therefore ಕ್ರಮಾಗಳ ಮೌಲ್ಯಗಳು $160, 140, 120, 100, 80, 60, 40$

(31) $(x_1, y_1) = (2, 2)$ $(x_2, y_2) = (3, 4)$ $(x_3, y_3) = (-1, 3)$

$$\begin{aligned}
 \Delta ABC &= \frac{1}{2} [(x_1(y_2-y_3) + x_2(y_3-y_1) + x_3(y_1-y_2))] \\
 &= \frac{1}{2} [2(4-3) + 3(3-2) - 1(2-4)] \\
 &= \frac{1}{2} [2(1) + 3(1) - 1(-2)] \\
 &= \frac{1}{2} [2 + 3 + 2] \\
 &= \frac{1}{2} [7] \\
 &= 3.5 \text{ ರೈತರ ಮಾನರ್ಥಿ.}
 \end{aligned}$$

OR

$$\begin{array}{cccc}
 \overline{A} & \overline{B} & \overline{C} & \overline{D} \\
 (6, -2) & ? & ? & (10, 8)
 \end{array}$$

$$(x_1, y_1) = (6, -2) \quad (x_2, y_2) = (10, 8)$$

$$\frac{m_1}{m_2} = \frac{1}{2}$$

$$B(x, y) = \left(\frac{m_1 x_2 + m_2 x_1}{m_1 + m_2}, \frac{m_1 y_2 + m_2 y_1}{m_1 + m_2} \right)$$


$$B(x, y) = \left(\frac{1(10) + 2(6)}{1+2}, \frac{1(8) + 2(-2)}{1+2} \right)$$

$$= \left(\frac{10+12}{3}, \frac{8-4}{3} \right) = \left(\frac{22}{3}, \frac{4}{3} \right)$$

$$\frac{m_1}{m_2} = \frac{2}{1}$$

$$C(x, y) = \left(\frac{2(10) + 1(6)}{2+1}, \frac{2(8) + 1(-2)}{2+1} \right)$$

$$= \left(\frac{20+6}{3}, \frac{16-2}{3} \right) = \left(\frac{26}{3}, \frac{14}{3} \right)$$



(33)

$$\frac{\text{ಚಕ्र}}{a=14\text{ cm}} \left[\begin{matrix} \text{ವಾ. ಚಕ್ರ} \\ \text{ವಿಸ್ತೀರ್ಣ} \end{matrix} \right] = \left[\begin{matrix} \text{ಚಕ್ರದ} \\ \text{ವಿಸ್ತೀರ್ಣ} \end{matrix} \right] - 4 \left[\begin{matrix} \text{ವೃತ್ತ ಉತ್ಪಾದಕ} \\ \text{ವಿಸ್ತೀರ್ಣ} \end{matrix} \right]$$

$$\frac{\text{ವೃತ್ತ}}{\text{ಕ್ರಿಯಾ} } = a^2 - 4 \left(\frac{\pi a^2}{4} \right)$$


$$\sigma = \frac{a}{2} = a^2 - \pi a^2$$

$$= \frac{14}{2} = 14 \times 14 - \frac{22}{7} \times 7 \times 7$$

$$\sigma = 7\text{ cm} = 196 - 154$$

$$= 42\text{ cm}^2.$$

(34)




$$\Delta ABC \sim \Delta A'B'C'$$

(35)


$x+y=5$			
x	0	2	5
y	5	3	0

$x-y=1$			
x	5	2	6
y	4	1	5

scale:

 x അൽ 1cm = 1 വരുത്താൻ y അൽ 1cm = 1 ദിവസം

(36)



$$\begin{aligned} \angle PCD &= \angle CDA \\ \angle QBD &= \angle BDA \end{aligned} \quad \left. \begin{array}{l} \text{ತಂಪಾದವು} \\ \text{ಕ್ರಿಂದ} \end{array} \right.$$

$\triangle ABD$ ನಾಲ್ಕು

$$\tan 30^\circ = \frac{AB}{AD}$$

$$\frac{1}{\sqrt{3}} = \frac{50}{AD}$$

$$AD = 50\sqrt{3} \text{ m} \quad \dots \text{①}$$

$\triangle ACD$ ನಾಲ್ಕು

$$\tan 60^\circ = \frac{AC}{AD}$$

$$\sqrt{3} = \frac{AC}{50\sqrt{3}}$$

ಸ ① ಪಂದ

$$50\sqrt{3} \times \sqrt{3} = AC$$

$$50 \times 3 = AC$$

$$\boxed{150 \text{ m} = AC}$$

\therefore ರಸ್ತೆಯದ ಎತ್ತರ $AC = 150 \text{ m}$

(37)

ಕ್ರೀಲು ಉತ್ತರದ ಕಾರ 360 km

ಕ್ರೀಲನ ಇವ x km/h ಹನಿರಳ

5km/h ಕೆಷ್ಟಿದಾಗ ಕ್ರೀಲನ ಇವ $(x+5)$ km/h

$$\frac{360}{x} - \frac{360}{x+5} = 1$$

$$\frac{360(x+5) - 360(x)}{x(x+5)} = 1$$

$$\frac{360x + 1800 - 360x}{x^2 + 5x} = 1$$

$$\frac{1800}{x^2 + 5x} = 1$$

$$x^2 + 5x - 1800 = 0$$

$$x^2 + 45x - 40x - 1800 = 0$$

$$x(x+45) - 40(x+45) = 0$$

$$(x+45)(x-40) = 0$$

$$x = -45 \quad x = 40 \text{ km/h}$$

\therefore ಕ್ರೀಲನ ಇವವು 40 km/h ಹನಿರಳ

ಎತ್ತಾ

ವಸ್ತುವಿನ ಶೌಂಡ ಬೆಲೆ x ರೂಪಾಯಿ ಹನಿರಳ

ಮಾರಿದ ಬೆಲೆ 18.75 ರೂ.

ನಷ್ಟ = ಶೌಂಡಬೆಲೆ - ಮಾರಿದ ಬೆಲೆ

ನಷ್ಟ = $(x - 18.75)$

$$\text{ಶೈಕ್ಷಣಿಕ ನಷ್ಟ} = \frac{\text{ನಷ್ಟ}}{\text{ಶೌಂಡಬೆಲೆ}} \times 100$$

$$x = \frac{x - 18.75}{x} \times 100$$

$$x^2 = (x - 18.75) \times 100$$

$$x^2 = 100x - 1875$$

$$x^2 - 100x + 1875 = 0.$$

$$x^2 - 75x - 25x + 1875 = 0$$

$$x(x-75) - 25(x-75) = 0$$

$$(x-75)(x-25) = 0$$

$$x = 75 \text{ ರೂ}$$

$$x = 25 \text{ ರೂ}$$

\therefore ವಸ್ತುವಿನ ಕೊಂಡ ಚಲೆ $75 \text{ ರೂ} / 25 \text{ ರೂ}$

34) ಮುಗಲ ಶಮಾನುಪಾತಕ ಪ್ರಮೇಯ:

“ತ್ರಿಭುಜದ ಎರಡು ಬಾಹ್ಯನೆರ್ವನ್ನು ಎರಡು ವಿಭಿನ್ನ ಬಿಂದುಗಳಿಳ್ಳಿ, ಫೀಳಣಣಂತೆ ಬಂದು ಬಾಹ್ಯಕ್ಕಿಂತ ಶಮಾನಾಂತರವಾಗಿ ಏಷೀಡ ಶರ್ಷಿರೀವೀನು ಉಂಡಿರುತ್ತಾ ಬಾಹ್ಯನೆರ್ವನ್ನು ಶಮಾನುಪಾತಕಾಗಿ, ವಿಭಾಗಿಸುತ್ತದೆ”

ವರ್ತು: $\triangle ABC$ ನಾಗಿ, $BC \parallel DE$

$$\text{ಶಾಖನೀಯ: } \frac{AD}{BD} = \frac{AE}{CE}$$

ರಚನೆ: $AB \perp EL$ & $AC \perp DM$
ತಾನಾಗಿ $CD \perp BE$ ಶೈಲಿಸಿದೆ

ಶಾಖನೆ: $\triangle ADE$ & $\triangle BDE$ ನಾಗಿ

$$\triangle ADE \text{ ವಿ} = \frac{1}{2} \times AD \times EL$$

$$\triangle BDE \text{ ವಿ} = \frac{1}{2} \times BD \times EL$$


$$\frac{\triangle ADE \text{ ವಿ}}{\triangle BDE \text{ ವಿ}} = \frac{\frac{1}{2} \times AD \times EL}{\frac{1}{2} \times BD \times EL} = \frac{AD}{BD} \quad \text{--- ①}$$

$\triangle ADE$ & $\triangle CDE$ ನಾಗಿ

$$\triangle ADE \text{ ವಿ} = \frac{1}{2} \times AE \times DM$$

$$\triangle CDE \text{ ವಿ} = \frac{1}{2} \times CE \times DM$$

$$\frac{\triangle ADE \text{ ವಿ}}{\triangle CDE \text{ ವಿ}} = \frac{\frac{1}{2} \times AE \times DM}{\frac{1}{2} \times CE \times DM} = \frac{AE}{CE} \quad \text{--- ②}$$



$\triangle BDE$ & $\triangle CDE$ ಉಂಡಿ ಬಂದೀ ಪಾದ DE & $BC \parallel DE$
ಶೈಲಿಗಳು ನಡುವೆ ಇವೆ

$\therefore \triangle BDE \cong \triangle CDE$ ————— ③

ಸಂಹಾರಣ ①, ② & ③ ಉಂಡ

$$\frac{AD}{BD} = \frac{AE}{CE}$$

ಪ್ರಮೇಲಯ ಸಾಧಿಸಿದೆ

∴ ಧ್ವನ್ಯಾಸದ ನೀತಿ : —